# gokaldas exports Itd

GEL/SEC/2023-24/91

February 07, 2024

BSE Limited
Phiroze Jeejeebhoy Towers
25<sup>th</sup> Floor, Dalal Street,
Mumbai – 400 001

National Stock Exchange of India Limited The Exchange Plaza Bandra-Kurla Complex, Bandra (E), Mumbai – 400 051

**Scrip Code - 532630** 

**Scrip Code: GOKEX** 

Dear Sir / Madam,

Sub: Newspaper Publication- Notice of the Extraordinary General Meeting

Pursuant to Regulation 47 of the SEBI (Listing Obligations and Disclosure Requirements) Regulation, 2015, please find enclosed copies of the newspaper advertisement published in Financial Express (English) and Prajavani (Kannada) on February 07, 2024.

Please take this into your records.

Thanking you,

Yours truly, For Gokaldas Exports Limited

Gourish Hegde Company Secretary & Compliance Officer

Encl: as above







4. The above is an extract of the detailed format of unaudited financial results filed with Stock exchanges under Regulation 33 of the SEBI (Listing Obligations and Disclosure Requirements) Regulations, 2015. The full format of the unaudited results is available on the Stock exchanges websites, www.nseindia.com and www.bseindia.com and on the Company's website www.lemontreehotels.com.

> By order of the Board for Lemon Tree Hotels Limited Sd/-

> Patanjali G. Keswani (Chairman & Managing Director)

DIN: 00002974

Place: New Delhi Date: February 06, 2024

### **Q** GOKALDAS EXPORTS LIMITED

Corporate Identification Number (CIN): L18101KA2004PLC033475

Regd. Office: No. 25, 2nd Cross, 3rd Main, Industrial Suburb, Yeshwanthpur, Bengaluru-560022.

Tel: +91 80 68951000 Fax: +91 80 68951001 E-mail: cs@gokaldasexports.com Website: www.gokaldasexports.com

## NOTICE OF THE EXTRA ORDINARY GENERAL MEETING AND E-VOTING INFORMATION

Notice is hereby given that the Extra Ordinary General Meeting (EGM) of the Members of Gokaldas Exports Limited (the "Company") will be held on **Thursday**, **February 29**, **2024 at 4.30 p.m. IST** through Video Conferencing / Other Audio-Visual Means ("VC/OAVM") to transact the businesses as set out in the Notice calling EGM. In compliance with General Circular Nos. 14/2020 dated April 08, 2020, 17/2020 dated April 13, 2020, 22/2020 dated June 15, 2020, 33/2020 dated September 28, 2020, 39/2020 dated December 31, 2020, 10/2021 dated June 23, 2021, 20/2021 dated December 08, 2021, 3/2022 dated 5 May, 2022, 11/2022 dated December 28, 2022 and 09/2023 dated September 25, 2023 issued by the Ministry of Corporate Affairs ("MCA") and SEBI/HO/CFD/PoD-2/P/CIR/2023/167 dated October 07, 2023 issued by Securities and Exchange Board of India (hereinafter collectively referred to as "Circulars"), Companies are allowed to hold EGMs through VC, without the physical presence of Members at a common venue. Hence, the EGM of the Company is being held through VC to transact the business as set forth in the Notice of the EGM dated February 01, 2024.

In compliance with the Circulars, electronic copies of the Notice of the EGM have been sent to all the Members whose email IDs are registered with the Company / Depository Participants / Registrar & Share Transfer Agent. These documents are also available on the website of the Company at www.gokaldasexports.com, Stock Exchange websites at www.bseindia.com and www.nseindia.com and on the website of KFin Technologies Limited ('KFintech'), the Company's Registrar & Share Transfer Agents (RTA) at https://evoting.kfintech.com/. The dispatch of Notice of the EGM through emails has been completed on February 06, 2024.

Members holding shares as on the cut-off date (February 22, 2024), may cast their votes on the business as set forth in the Notice of the EGM through the electronic voting system of RTA ('remote e-voting'). Members are hereby informed that:

- i) The business as set forth in the Notice of the EGM may be transacted through remote e-voting or e-voting system at the EGM;
- ii) The remote e-voting shall commence on Monday, February 26, 2024 (9:00 a.m. IST);
- iii) The remote e-voting shall end on Wednesday, February 28, 2024 (5:00 p.m. IST).
- iv) Remote e-voting module will be disabled after 5:00 p.m. IST on February 28, 2024;
- The cut-off date for determining the eligibility to vote by remote e-voting or by e-voting system at the EGM shall be February 22, 2024;
- vi) Any person, who acquires shares of the Company and becomes a member post-dispatch of the Notice of the EGM and holds shares as on the cut-off date i.e. February 22, 2024, may obtain the login ID and password by sending a request at einward.ris@kfintech.com. However, if a member is already registered with RTA for e-voting then the existing user ID and password can be used for casting their vote;
- vii) Members may note that: a) once the votes on a resolution is cast by a member, the member shall not be allowed to change it subsequently; b) The facility for e-voting will also be made available during the EGM, and those members present in the EGM through VC facility, who have not cast their vote on the resolutions through remote e-voting and are otherwise not barred from doing so, shall be eligible to vote through the e-voting system at the EGM. c) The members who have cast their votes by remote e-voting prior to the EGM may also attend the EGM but shall not be entitled to cast their votes again; and d) Only persons whose name is recorded in the register of members or in the register of beneficial owners maintained by the depositories as on the cut-off date shall be entitled to avail the facility of remote e-voting or e-voting at the EGM.
- viii) The manner of voting remotely for members holding shares in dematerialized mode and for members who have not registered their email addresses is provided in the Notice of the EGM.
- Shareholders who have not registered their email address and in consequence to which the Notice of e-EGM could not be serviced, may temporarily get their email address and mobile number registered with the Company's RTA, by following the instructions provided at https://ris.kfintech.com/email\_registration/. In case of any queries, shareholder may write to einward.ris@kfintech.com.
- Shareholders may also visit the website of the company www.gokaldasexports.com or the website of the RTA https://evoting.kfintech.com/ for downloading the Notice of the EGM.
- xi) In case of any queries, shareholder may write to einward.ris@kfintech.com or contact Mr. Shivkumar, Manager of KFintech at toll free no. 1800 345 4001.
- xii) Alternatively, members may send an e-mail request at the email id einward.ris@kfintech.com along with a scanned copy of the signed request letter providing the email address, mobile number, self-attested PAN copy and Client Master copy for sending the Notice of e-EGM and the remote e-voting instructions.

for Gokaldas Exports Limited

Sd/-

Gourish Hegde Company Secretary

Place : Bengaluru Date : February 06, 2024 Date : February 06, 2024

4	ರಿಟರ್ನಿಂಗ್ ಅಧಿಕಾರಿಯಿಂದ ಕ್ರಮಬದ್ಧವಾಗ ನಾಮಿಪಿತ್ರ ಸಿಲ್ಲಸಿಎ ಅರ್ಹ ಅಧ್ಯರ್ಥಿಗಳ ಪಟ್ಟಿ ಪ್ರಕಟಣೆ (ನಿಯಮ 14 ಬಿ (4)	ನಾಮಪತ್ರಗಳ ಪರಿಶೀಲನೆ ನಂತರ ಸಂಘದ ಕಛೇರಿಯಲ್ಲಿ	
27	ಸ್ಪರ್ಧಾ ಕಣದಲ್ಲಿರುವ ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಹಿಂಪಡೆಯಲು ಪಡೆಯಲು ಕೊನೆಯ ದಿನಾಂಕ (ನಿಯಮ 14 ಸಿ)	ದಿನಾಂಕ:13.02.2024 ಮಂಗಳವಾರ ಮಧ್ಯಾಹ್ನ 3:00 ಗಂಟೆಯವರೆಗೆ ಸಂಘದ ಕಛೇರಿಯಲ್ಲಿ	
6	ಸ್ವರ್ಧಾ ಕಣದಲ್ಲಿ ಉಳಿದ ಕ್ರಮಬದ್ಧ ಅಧ್ಯರ್ಥಿಗಳ ಪಟ್ಟಿ ಪ್ರಕಟಣೆ ರಿಟರ್ನಿಂಗ್ ಅಧಿಕಾರಿಗಳಿಂದ (ನಿಯಮ 14 ಡಿ)	ದಿನಾಂಕ:13.02.2024 ಮಂಗಳವಾರ ಮಧ್ಯಾಹ್ನ 3:00 ಗಂಟೆಯ ನಂತರ ಸಂಘದ ಕಛೇರಿಯಲ್ಲಿ	
7	ಅಗತ್ಯವಾದಲ್ಲಿ ರಿಟರ್ನಿಂಗ್ ಅಧಿಕಾರಿಗಳಿಂದ ಅಭ್ಯರ್ಥಿಗಳಿಗೆ ಚುನಾವಣಾ ಚಿಹ್ನೆ ಹಂಚಿಕೆ ಮಾಡುವುದು (ನಿಯಮ 14 ಇ)	ದಿನಾಂಕ:13.02.2024 ಮಂಗಳವಾರ ಮಧ್ಯಾಹ್ನ 3:00 ಗಂಟೆಯ ನಂತರ ಸಂಘದ ಕಛೇರಿಯಲ್ಲಿ	
8	ಚಿಹ್ನೆ ಸಹಿತ ಸ್ಪರ್ಧೆಯಲ್ಲಿರುವ ಕ್ರಮಬದ್ಧ ಅಭ್ಯರ್ಥಿಗಳ ಪಟ್ಟಿ ಪ್ರಕಟಣೆ (ನಿಯಮ 14 ಇ ಮತ್ತು ಎಫ್)	ದಿನಾಂಕ:14.02.2024 ಬುಧವಾರ ಮಧ್ಯಾಹ್ನ 3:00 ಗಂಟೆಗೆ ಸಂಘದ ಕಛೇರಿಯಲ್ಲಿ	
9	ಚುನಾವಣೆ ನಡೆಸಲು ಚುನಾವಣಾ ದಿನಾಂಕ ಮತ್ತು ವೇಳೆ ಮತ್ತು ಸ್ಥಳ	ದಿನಾಂಕ: 18.02.2024 ಭಾನುವಾರ ಬೆಳಗ್ಗೆ 9:00 ಗಂಟೆಯಿಂದ ಸಂಚೆ 4:00 ಗಂಟೆಯವರೆಗೆ ಐ.ಟಿ.ಐ ವಿದ್ಯಾಮಂದಿರ ಶಾಲೆ ಆವರಣ, ದೂರವಾಣಿನಗರ, ಬೆಂಗಳೂರು-560016.	
10	ಮತ ಎಣಿಕೆಯ ದಿನಾಂಕ ಮತ್ತು ವೇಳೆ	ದಿನಾಂಕ: 18.012.2024 ಭಾನುವಾರ ಮತದಾನ ಮುಗಿದ ನಂತರ	
	ಚುನಾವಣೆಯ ಫಲಿತಾಂಶ ಘೋಷಣೆ – ರಿಟರ್ನಿಂಗ್ ಅಧಿಕಾರಿಗಳಿಂದ	ದಿನಾಂಕ: 18.02.2024 ಭಾನುವಾರ ಮತ ಎಣಿಕೆಯು ಮುಗಿದ ನಂತರ	
式の 470	<u>ಚನೆಗಳು:</u> ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959 ಪ್ರಕರ (1)ರ ಪಕಾರ ಆಡಳಿತ ಮಂಡಲಿಗೆ ಒಟ್ಟು 13(ಹದಿಮೂರು) ಜನ ಆಡಳಿತ	ಣ 28ಎ(2) ಹಾಗೂ (3) ಮತ್ತು ಬ್ಯಾಂಕಿನ ಉಪ ನಿಯಮ ಸಂಖ್ಯೆ: ಮಂಡಳಿ ನಿರ್ದೇಶಕರನ್ನು ಕೆಳಕಂಡಂತೆ ಚುನಾಯಿಸಬೇಕಾಗುತ್ತದೆ. ಸ್ಥಾನ, ಹಿಂದುಳಿದ ವರ್ಗದ ಪ್ರವರ್ಗ 'ಎ' ಗೆ–1 ಸ್ಥಾನ, ಹಿಂದುಳಿದ	

ವರ್ಗದ ಪ್ರವರ್ಗ 'ಬ'ಗೆ–1 ಸ್ಥಾನ ಮಹಿಳೆಯರಿಗೆ–2 ಸ್ಥಾನಗಳನ್ನು ಮೀಸಲಿಡೆತಕ್ಕದ್ದು.

ಸ್ಥಳ: ಬೆಂಗಳೂರು

ದಿನಾಂಕ: 02.02.2024

ಉಳಿದಿರುವ ಇತರೆ ಕಾಮಗಾರಿ (ಜಿಆರ್.296)				
ಅಂದಾಜು ವೆಚ್ಚ	9.20	o.@.	ಟೆಂಡರ್ ದಸ್ತಾವೇಜು ಶುಲ್ಕ	
ರೂ. 3,16,73,410.64/-	ರೂ. 3,	08,400.00/-	ಶೂನ್ಯ	
ಕಾಮಗಾರಿ ಪೂರ್ಣಗೊಳಿಸುವ ಅವಧಿ		ಟೆಂಡರ್ ಮುಕ್ತಾಯ ದಿನಾಂಕ ಮತ್ತು ಸಮಯ		
06 (ಆರು) ತಿಂಗಳು		05.03.2024 ರಂದು 15.00 ಗಂಟೆ		
ಸದರಿ ಅ-ಟಿಂಡರ್ಗೆ ಪತ್ರಿಯ	ನಾಗಿ ನಿಗದಿತ	ಕಾಲಾವದಿಯೊಳ	ಗೆ ಸಂಸ್ಥೆಯ ಲೆಟರ್ ಹೆಡ್ನಳ	

ಖುದ್ದಾಗಿಯಾಗಲಿ ಅಥವಾ ಅಂಚೆ ಮೂಲಕವಾಗಲಿ ಸಲ್ಲಿಸಲಾಗಿದ್ದರು ಕೂಡ, ಅಂತಹ ಮ್ಯಾನುಯಲ್ ಆಫರ್ಗಳನ್ನು ಸ್ವೀಕರಿಸಲಾಗುವುದಿಲ್ಲ. ಅಂತಹ ಎಲ್ಲಾ ಅಫರ್ಗಳನ್ನು ಅನಧಿಕೃತ ಎಂದು ಪರಿಗಣಿಸಿ ಮುಲಾಜಿಲ್ಲದೆ ತಿರಸ್ಪರಿಸಲಾಗುತ್ತದೆ. ಮೇಲ್ಯಂಡ ಇ-ಟಿಂಡರ್ಗೆ ಸಂಬಂಧಿತ ಇ-ಟಿಂಡರ್ ದಸ್ತಾವೇಜುಗಳನ್ನು ಕೂಡ ಒಳಗೊಂಡಿರುವ ಸಂಪೂರ್ಣ ಮಾಹಿತಿಯು http://ireps.gov.in ವೆಪ್ ಸೈಟ್ ನಲ್ಲಿ ಲಭ್ಯವಿರುತ್ತದೆ ಆಸಕ್ತಿಯುಳ್ಳ ಬಿಡ್ಡದಾರರು ಕಡ್ಡಾಯವಾಗಿ ಕ್ಲಾಸ್ -3 ಡಿಜಿಟಲ್ ಸಿಗ್ಗೇಚರ್ ಸರ್ಟಿಫಿಕೇಟ್ ಹೊಂದಿರತಕ್ಕದ್ದ ಮತ್ತು ಅದನ್ನು ಐಆರ್ಇಪಿಎಸ್ ಪೋರ್ಟಿರ್ವನಲ್ಲಿ ನೋಂದಾಯಿಸಿಕೊಳ್ಳತಕ್ಕದ್ದು, ಸಂಬಂಧಿಕ ಎಲ್ಡಾ ದಾಖಲಾತಿಗಳನ್ನು ಐಆರ್ಇಪಿಎಸ್ ವೆಪ್ಸ್ಟರ್ಟನಲ್ಲಿ ಅಪ್ ಅೋಡ್ ಮಾಡಬೇಕು ಮತ್ತು ಮೇಲ್ಕಂಸ ಇ-ಟೆಂಡರ್ ನಲ್ಲಿ ಇ-ಬಿಡ್ಡಿಂಗ್ ಮಾಡಲು ಆದರಲ್ಲಿನ ಸೂಚನೆಗಳನ್ನು ಅನುಸರಿಸಬೇಕು. ಸಂಧಾನ ಬಿಡ್ಡದಾರರು, ಸದರಿ ಟೆಂಡರ್ಗೆ ಯಾವುದೇ ತಿದ್ದುಪಡಿ/ಮಾರ್ಪಾಡು ಹೊರಡಿಸಲಾಗಿದೆಯೆ ಎಂಬುದನು ತಿಳಿದುಕೊಳ್ಳಲು, ಟೆಂಡರ್ ಕ್ಲೋಸಿಂಗ್ ದಿನಾಂಕಕ್ಕೆ (15) ಹದಿನೈದು ಮುಂಚಿತವಾಗಿ ಪುನಃ ವೆಬ್ಸೈಟ್1 ಭೇಟಿ ನೀಡಬೇಕೆಂದು ಸೂಚಿಸಲಾಗಿದೆ. ಡೆಪ್ಯೂಟ ಚೀಫ್ ಇಂಜಿನಿಯರ್, ನಂ.ಪಿಆರ್/08/2024

ರೈಲ್ವೆ ವಿದ್ಯುದೀಕರಣ, ಬೆಂಗಳೂರು

"ನಸುನಗುವಿನೊಂದಿಗೆ ಗ್ರಾಪಕರ ಸೇವೆಯಲ್ಲ'

### 9 ಗೋಕಲ್ದಾಸ್ ಎಕ್ಸ್ ಮೋರ್ಟ್ಸ್ ಲಿಮಿಟೆಡ್

ರಿಟರ್ನಿಂಗ್ ಆಫೀಸರ್, ಐಟಿಐ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ನಿ.. ಹಾಗೂ ಸಹಕಾರ ಅಭಿವೃದ್ಧಿ ಅಧಿಕಾರಿ

(ಎಸ್.ಪವನ್ಕುಮಾರ್)

ಕಾರ್ಮೋರೇಟ್ ಐಡೆಂಟಿಫಿಕೇಶನ್ ನಂಬರ್ (ಸಿಐಎನ್): L18101KA2004PLC033475 ನೋಂದಾಯಿತ ಕಛೇರಿ: ನಂ. 25, 2ನೇ ಅಡ್ಡರಸ್ತೆ, 3ನೇ ಮುಖ್ಯರಸ್ತೆ, ಕೈಗಾರಿಕಾ ಉಪನಗರ, ಯಶವಂತಹುರ, ಬೆಂಗಳೂರು – 560022 ದೂ: +91 80 68951000 ಫ್ಯಾಕ್ಸ್: +91 80 68951001 ಇಮೇಲ್: cs@gokaldasexports.com ವೆಬ್ಸೈಟ್: www.gokaldasexports.com

#### ಅಸಾಧಾರಣ ಸಾಮಾನ್ಯ ಸಭೆ (ಇಜಿಎಂ) ಮತ್ತು ಇ-ಮತದಾನ ಮಾಹಿತಿಯ ನೋಟೀಸ್

ಗೋಕಲ್ ದಾಸ್ ಎಕ್ಸ್ ಮೋರ್ಟ್ಸ್ ಲಿಮಿಟೆಡ್ ("ಕಂಪನಿ")ಯ ಸದಸ್ಯರ ಅಸಾಧಾರಣ ಸಾಮಾನ್ಯ ಸಭೆ ('ಇಜಿಎಂ') ಗುರುವಾರ, ಫೆಬ್ರವರಿ 29, 2024ರಂದು ಸಂಜೆ 4:30 ಐಎಸ್ಟ್ ಗೆ ಇಜಿಎಂ ನೋಟೀಸ್ನಲ್ಲಿ ತಿಳಿಸಲಾದ ವ್ಯವಹಾರವನ್ನು ನಡೆಸಲು ವಿಡಿಯೋ ಕಾನ್ಫೆರೆನ್ಸಿಂಗ್ / ಅದರ್ ಆಡಿಯೋ ವಿಷುವಲ್ ಮೀನ್ಸ್ ಮೂಲಕ ("ಏಸಿ/ಒಎವಿಎಂ") ಮೂಲಕ ನಡೆಯಲಿದ್ದು, ಕಾರ್ಮೊರೇಟ್ ವ್ಯವಹಾರಗಳ ಸಚಿವಾಲಯದಿಂದ ("ಎಂಸಿಎ") ಹೊರಡಿಸಲಾದ ಸಾಮಾನ್ಯ ಸುತ್ತೋಲೆ ಸಂಖ್ಯೆ 14/2020 ದಿನಾಂಕ ಏಪ್ರಿಲ್ 08, 2020, 17/2020 ದಿನಾಂಕ ಏಪ್ರಿಲ್ 13, 2020, 22/2020 ದಿನಾಂಕ ಜೂನ್ 15, 2020, 33/2020 ದಿನಾಂಕ ಸೆಪ್ಟೆಂಬರ್ 28, 2020, 39/2020 ಧಿನಾಂಕ ಡಿಸೆಂಬರ್ 31, 2020, 10/2021 ದಿನಾಂಕ ಜೂನ್ 23, 2021, 20/2021 ದಿನಾಂಕ ಡಿಸೆಂಬರ್ 08, 2021 ಮತ್ತು 3/2022 ದಿನಾಂಕ 5 ಮೇ, 2022, 11/2022 ದಿನಾಂಕ ಡಿಸೆಂಬರ್ 28, 2022 ಮತ್ತು 09/2023 ದಿನಾಂಕ ಸೆಪ್ಟೆಂಬರ್ 25, 2023 ಹಾಗೂ ಸೆಕ್ಯೂರಿಟೀಸ್ ಅಂಡ್ ಎಕ್ಕ್ ಜೇಂಡ್ ಬೋರ್ಡ್ ಆಫ್ ಇಂಡಿಯಾದಿಂದ ಹೊರಡಿಸಲಾದ ಸಂಖ್ಯೆ SEBI/HO/CFD/ PoD-2/P/CIR/2023/167 ದಿನಾಂಕ ಅಕ್ಟೋಬರ್ 07, 2023 (ಒಟ್ಟಾರೆಯಾಗಿ ಇನ್ನುಮುಂದೆ "ಸುತ್ತೋಲೆಗಳು" ಎಂದು ಉಲ್ಲೇಖಿಸಲಾಗುವುದು) ರಂತೆ ಕಂಪನಿಗಳು ಸಾಮಾನ್ಯ ಸ್ಥಳದಲ್ಲಿ ಷೇರುದಾರರ ದೈಹಿಕ ಉಪಸ್ಥಿತಿಯಲ್ಲದೆ ವಿಸಿ ಮೂಲಕ ಇಜಿಎಂ ನಡೆಸಲು ಅನುಮತಿಸಲಾಗಿದೆ. ಅದರಂತೆ ದಿನಾಂಕ 01ನೇ ಫೆಬ್ರವರಿ, 2024ರ ಇಜಿಎಂ ನೋರ್ಟಿಸ್ನಲ್ಲಿ ತಿಳಿಸಲಾದ ವ್ಯವಹಾರವನ್ನು ವ್ಯವಹರಿಸಲು ಕಂಪನಿಯ ಇಜಿಎಂ ಅನ್ನು ವಿಸಿ ಮೂಲಕ ನಡೆಸಲಾಗುವುದು.

ಸುತ್ತೋಲೆಗಳ ಅನುಸಾರವಾಗಿ, ಕಂಪನಿ / ಡೆಪಾಸಿಟರಿ ಪಾರ್ಟಿಸಿಪೆಂಟ್ಗಳು / ರೆಜಿಸ್ಟ್ರಾರ್ ಮತ್ತು ಷೇರು ವರ್ಗಾವಣೆ ಏಜಂಟ್ ರವರೊಂದಿಗೆ ತಮ್ಮ ಇಮೇಲ್ ಐಡಿಗಳನ್ನು ನೋಂದಾಯಿಸಿಕೊಂಡಿರುವ ಸದಸ್ಯರಿಗೆ ಇಜಿಎಂ ನೋಟೀಸ್ ನ ವಿದ್ಯುನ್ಮಾನ ಪ್ರತಿಗಳನ್ನು ರವಾನಿಸಲಾಗಿದೆ. ಈ ದಸ್ತಾವೇಜುಗಳು ಕಂಪನಿಯ ವೆಜ್ ಸೈಟ್ www.gokaldasexports.com, ಸ್ಟಾಕ್ ಎಕ್ಸ್ ಚೇಂಜ್ ವೆಚ್ ಸೈಟ್ ಗಳಾದ www.bseindia.com ಮತ್ತು www.nseindia.com ಹಾಗೂ ರೆಜಿಸ್ಟಾರ್ ಮತ್ತು ಷೇರು ವರ್ಗಾವಣೆ ಏಜಂಟ್ ಕೆಫನ್ ಟೆಕ್ನಾಲಜೀಸ್ ಲಿಮಿಟಿಡ್ (ಕೆಫಿನ್ಟೆಕ್)ನ ವೆಬ್ಸೈಟ್ https://evoting.kfintech.com/ನಲ್ಲಿ ಸಹ ಲಭ್ಯವಿದೆ. ಇಮೇಲ್ಗಳ ಮೂಲಕ ಇಜಿಎಂ ನೋಟೀಸ್ನ ರವಾನೆಯು ಫೆಬ್ರವರಿ 06, 2024ರಂದು ಪೂರ್ಣಗೊಂಡಿದೆ.

ಕಟ್-ಆಫ್ ದಿನಾಂಕ (ಫೆಬ್ರವರಿ 22, 2024)ದಂದು ಷೇರುಗಳನ್ನು ಹೊಂದಿರುವ ಸದಸ್ಯರು ಇಜಿಎಂನ ಸೂಚನೆಯಲ್ಲಿ ತಿಳಿಸಿರುವಂತೆ ಆರ್ಟಿಎರವರ ವಿದ್ಯುನ್ಮಾನ ಮತ ವ್ಯವಸ್ಥೆಯ ('ರಿಮೋಟ್ ಇ–ಮತದಾನ') ಮೂಲಕ ತಮ್ಮ ಮತಗಳನ್ನು ಚಲಾಯಿಸಬಹುದಾಗಿರುತ್ತದೆ. ಸದಸ್ಯರುಗಳಿಗೆ ಈ ಕೆಳಕಂಡಂತೆ ಸೂಚಿಸುವುದೇನೆಂದರೆ:

- i) ಇಜಿಎಂ ಸೂಚನೆಯಲ್ಲಿ ತಿಳಿಸಿರುವಂತೆ ರಿಮೋಟ್ ಇ-ಮತದಾನ ಅಥವಾ ಇಜಿಎಂನಲ್ಲಿ ಇ-ಮತದಾನ ವ್ಯವಸ್ಥೆಯ ಮೂಲಕ ಮತಚಲಾಯಿಸಿ ವ್ಯವಹರಿಸಬಹುದಾಗಿರುತ್ತದೆ.
- ii) ರಿಮೋಟ್ ಇ–ಮತದಾನವು ಸೋಮವಾರ, ಫೆಬ್ರವರಿ 26, 2024ರಂದು (ಬೆಳಿಗ್ಗೆ 9:00 ಗಂಟೆ ಐಎಸ್ಟ್) ಪ್ರಾರಂಭವಾಗುವುದು.
- iii) ರಿಮೋಟ್ ಇ–ಮತದಾನವು ಬುಧವಾರ, ಫೆಬ್ರವರಿ 28, 2024ರಂದು (ಸಂಜೆ 5:00 ಗಂಟೆ ಐಎಸ್ಟ್) ಮುಕ್ತಾಯವಾಗುವುದು.
- iv) ರಿಮೋಟ್ ಇ–ಮತದಾನ ಮಾಡ್ಯುಲ್ ಅನ್ನು ಫೆಬ್ರವರಿ 28, 2024ರಂದು ಸಂಜೆ 5:00 ಗಂಟೆ ಐಎಸ್ಟ್ ನಂತರ ನಿಷ್ಕ್ರಿಯಗೊಳಿಸಲಾಗುವುದು.
- v) ರಿಮೋಟ್ ಇ–ಮತದಾನ ಅಥವಾ ಇಜಿಎಂನಲ್ಲಿ ಇ–ಮತದಾನ ವ್ಯವಸ್ಥೆಯ ಮೂಲಕ ಮತಚಲಾಯಿಸುವ ಅರ್ಹತೆಯನ್ನು ನಿರ್ಧರಿಸುವ ಕಟ್–ಆಫ್ ದಿನಾಂಕವು ಫೆಬ್ರವರಿ 22, 2024 ಆಗಿರುತ್ತದೆ.
- vi) ಇಜಿಎಂ ನೋಟೀಸ್ ರವಾನೆಯಾದ ನಂತರ ಕಂಪನಿಯ ಷೇರುಗಳನ್ನು ಪಡೆದು, ಕಂಪನಿಯ ಸದಸ್ಯರಾದ ಯಾವುದೇ ವ್ಯಕ್ತಿ ಕಟ್-ಅಫ್ ದಿನಾಂಕ ಅಂದರೆ ಫೆಬ್ರವರಿ 22, 2024ರಂದು ಷೇರುಗಳನ್ನು ಹೊಂದಿದ್ದಲ್ಲಿ, ಲಾಗಿನ್ ಐಡಿ ಮತ್ತು ಪಾಸ್ವರ್ಡ್ ಅನ್ನು einward.ris@kfintech.com ಇಲ್ಲಿಗೆ ಮನ<mark>ವಿ ಸಲ್ಲಿಸಿ</mark> ಪಡೆದುಕೊಳ್ಳಬಹುದು. ಅದಾಗ್ಯೂ ಯಾವುದೇ ಸದಸ್ಯರು ಈಗಾಗಲೇ ಆರ್ಟಿಎನಲ್ಲಿ ಇ-ಮತದಾನಕ್ಕೆ ನೋಂದಾಯಿಸಿದ್ದಲ್ಲಿ, ತಮ್ಮ ಹಾಲಿ ಯೂಸರ್ ಐಡಿ ಮತ್ತು ಪಾಸ್ವರ್ಡ್ ಅನ್ನು ಉಪಯೋಗಿಸಿ ಮತ ಚಲಾಯಿಸಬಹುದಾಗಿರುತ್ತದೆ.
- vii) ಸದಸ್ಯರ ಗಮನಕ್ಕೆ: (ಅ) ಒಮ್ಮೆ ಠರಾವಿನ ಮೇಲೆ ಸದಸ್ಯರು ಮತ ಚಲಾಯಿಸಿದ ತರುವಾಯ ಅದನ್ನು ಬದಲಿಸುವ ಅವಕಾಶವಿರುವುದಿಲ್ಲ. (ಆ) ಇಜಿಎಂನಲ್ಲಿ ಮತ ಚಲಾಯಿಸುವ ವೃವಸ್ಥೆಯನ್ನು ಸಹ ಮಾಡಲಾಗಿದೆ ಹಾಗೂ ಯಾವ ಸದಸ್ಯರು ರಿಮೋಟ್ ಇ–ಮತದಾನದ ಮೂಲಕ ಠರಾವಿನ ಮೇಲೆ ಮತ್ತ ಚಲಾಯಿಸಿರುವುದಿಲ್ಲವೋ ಮತ್ತು ಹಾಗೆ ಮಾಡಲು ನಿರ್ಬಂಧಕ್ಕೊಳಗಾಗದ ಸದಸ್ಯರು ವಿಸಿ ವ್ಯವಸ್ಥೆಯ ಮೂಲಕ ಇಜಿಎಂನಲ್ಲಿ ಭಾಗವಹಿಸಿ ಮತ ಚಲಾಯಿಸಲು ಅರ್ಹರಾಗಿರುತ್ತಾರೆ. (ಇ) ಇಜಿಎಂನ ಮೊದಲು ರಿಮೋಟ್ ಇ-ಮತದಾನದ ಮೂಲಕ ತಮ್ಮ ಮತಗಳನ್ನು ಚಲಾಯಿಸಿದ ಸದಸ್ಯರುಗಳು ಸಹ ಇಜಿಎಂನಲ್ಲಿ ಭಾಗವಹಿಸಬಹುದು. ಆದರೆ, ಪುನಃ ತಮ್ಮ ಮತಗಳನ್ನು ಚಲಾಯಿಸಲು ಅರ್ಹರಿರುವುದಿಲ್ಲ. ಮತ್ತು (ಈ) ಕಟ್-ಆರ್ಫ್ ದಿನಾಂಕದಂತೆ ನೋಂದಣಿ ದಸ್ತಾವೇಜಿನಲ್ಲಿ ಹೆಸರು ದಾಖಲಿಸಿರುವ ಸದಸ್ಯರು ಅಥವಾ ಡೆಪಾಸಿಟರೀಸ್ರಂದ ನಿರ್ವಹಿಸಲ್ಪಟ್ಟ ಫಲಾನುಭವಿ ಮಾಲೀಕರ ಪುಸ್ತಕದಲ್ಲಿ ಹೆಸರು ದಾಖಲಿಸಿರುವವರು ರಿಮೋಟ್ ಇ–ಮತದಾನ ಅಥವಾ ಇಜಿಎಂನಲ್ಲಿ ಇ–ಮತದಾನದ ಸೌಲಭ್ಯವನ್ನು ಪಡೆದುಕೊಳ್ಳುವರು.
- viii) ಡಿಮೆಟರ್ಲೈಸ್ಡ್ ಮೋಡ್ನಲ್ಲಿ ಷೇರುಗಳನ್ನು ಹೊಂದಿರುವ ಸದಸ್ಯರಿಗೆ ಮತ್ತು ಅವರ ಇ–ಮೇಲ್ ವಿಳಾಸಗಳನ್ನು ನೋಂದಾಯಿಕೊಳ್ಳದ ಸದಸ್ಯರಿಗೆ ದೂರದಿಂದಲೇ ಮತದಾನ ಚಲಾಯಿಸುವ ವಿಧಾನವನ್ನು ಸದಸ್ಯರಿಗೆ ಇಜಿಎಂ ನೋಟಿಸ್ನಲ್ಲಿ ಒದಗಿಸಲಾಗುತ್ತದೆ.
- ix) ಷೇರುದಾರರು ತಮ್ಮ ಇಮೇಲ್ ವಿಳಾಸಗಳನ್ನು ನೋಂದಾಯಿಸಿಕೊಳ್ಳದ ಪರಿಣಾಮವಾಗಿ ಇ–ಇಜಿಎಂ ಸೂಚನೆಯನ್ನು ಸ್ವೀಕರಿಸಲು ಸಾಧ್ಯವಾಗಿರದ ಕಾರಣ, https://ris.kfintech.com/email\_registration/ ಇದರಲ್ಲಿ ಒದಗಿಸಲಾದ ಸೂಚನೆಯನ್ನು ಅನುಸರಿಸುವ ಮೂಲಕ ತಾತ್ಕಾಲಿಕವಾಗಿ ತಮ್ಮ ಇ–ಮೇಲ್ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ಕಂಪನಿಯ ಆರ್ಟಿಎರವರೊಂದಿಗೆ ನೋಂದಾಯಿಸಿಕೊಳ್ಳಬಹುದು. ಒಂದೊಮ್ಮೆ ಯಾವುದೇ ಪ್ರಶ್ನೆಗಳಿದ್ದಲ್ಲಿ, ಷೇರುದಾರರು einward.ris@kfintech.com ಇವರಿಗೆ ಬರೆಯಬಹುದು.
- x) ಇಜಿಎಂ ನೋಟೀಸನ್ನು ಡೌನ್ಲೋಡ್ ಮಾಡಲು ಷೇರುದಾರರು ಕಂಪನಿಯ ವೆಬ್ಸೈಟ್ www.gokaldasexports.com ಅಥವಾ ಆರ್*ಟಿಎ* ವೆಬ್ಸೈಟ್ https://evoting.kfintech.com/ ಗೆ ಭೇಟಿ ನೀಡಬಹುದು.
- ಒಂದೊಮ್ಮೆ ಯಾವುದೇ ಪ್ರಶ್ನೆಗಳಿದ್ದಲ್ಲಿ ಷೇರುದಾರರು einward.ris@kfintech.com ಗೆ ಬರೆಯಬಹುದು ಅಥವಾ ಕೆಫಿನ್ಟರ್ಟಿನ ವ್ಯವಸ್ಥಾಪಕರಾದ ಶ್ರೀ ಶಿವಕುಮಾರ್ ಇವರನ್ನು ಟೋಲ್ ಫ್ರೀ ನಂ. 1800 345 4001 ಮೂಲಕ ಸಂಪರ್ಕಿಸಬಹುದು.
- xii) ಪರ್ಯಾಯವಾಗಿ ಸದಸ್ಯರು ಸಹಿ ಮಾಡಿದ ಮನವಿ ಪತ್ರದ ಸ್ಕ್ಯಾನ್ ಮಾಡಿದ ಪ್ರತಿಯೊಂದಿಗೆ ಇ-ಮೇಲ್ ವಿಳಾಸ, ಮೊಬೈಲ್ ಸಂಖ್ಯೆ, ಸ್ವಯಂ ದೃಢೀಕರಿಸಿದ ಪ್ಯಾನ್ ಪ್ರತಿ ಮತ್ತು ಕ್ರೈಂಟ್ ಮಾಸ್ಟರ್ ಪ್ರತಿಯನ್ನು ಒದಗಿಸಿ ಇ-ಇಜಿಎಂ ನೋಟೀಸ್ ಮತ್ತು ರಿಮೋಟ್ ಇ-ಮತದಾನ ಸೂಚನೆಗಳನ್ನು ಕಳುಹಿಸಲು ಇ-ಮೇಲ್ ಐಡಿ einward.ris@kfintech.com ನಲ್ಲಿ ಇ–ಮೇಲ್ ಮನವಿಯನ್ನು ಕೆಳುಹಿಸಬಹುದು.

ಗೋಕಲ್ ದಾಸ್ ಎಕ್ಸ್ ಮೋರ್ಟ್ಸ್ ಲಿಮಿಟೆಡ್ ಪರವಾಗಿ

ಸಹಿ/-ಗೌರೀಶ್ ಹೆಗಡೆ

ಕಂಪನಿ ಕಾರ್ಯದರ್ಶಿ

ಭಾರತದ ರಾಷ್ಟ್ರತಿಯವರ ಪರಾ ದರದ ಟಿಂಡರುಗಳನ್ನು ಆಹ್ವಾನಿಸ ಕಾಮಗಾರಿಯ ಹೆಸರು ತುಮಕೂ ಸಣ್ಣ/ ನಿಕ ಸಿಎಂಡಿ/ಎ ಇ-ಎನ್ಐಟಿ ಸಂ. ದಿನಾಂಕ: 3 ಅಂದಾಜು ಮೊತ ರೂ.5.00 ಪೂರ್ಣಗೊಳಿಸುವ ಅವಧಿ 12 ਭੈਂਹਜਵ 31.01.20 ಮಾರಾಟದ ಅವಧಿ ಆಸಕ್ತಿಯುಳ್ಳ ಟೆಂಡರುದಾರರು ವೆಣ ISRO ನೋಡಬಹುದು. ಅರ್ಹತ ವಿವರವಾದ ಟೆಂಡರ್ ಆಹ್ವಾನ ಪ್ರ

ಸಿಎಂಡಿ-ಎ೮

ಇ-ಟೆಂ

80 ಅಡಿ ರಸ್ತೆ ಹೆಚ್ಎಎಲ್ 2ನೇ ಹಂತ,



ಬೆಂಅಪ್ರಾ/ನಯೋಸ/CLU-176/248

ಬೆಂ

ಟಿ. ಚೌಡಂ

ಮತ್ತು ವೆಬ್ಸೈಟ್: www.isro.g ಇದನ್ನು ಡೌನ್ಲೇಡ್ ಮಾಡಿಕೆ

ಕರ್ನಾಟಕ ನಗರ ಮತ್ತು ಗ್ರಾಮಾಂತನ ವ್ಯವಸಾಯ ವಲಯದಿಂದ ವಸತಿ ವ ಬದಲಾವಣೆಯ ಪ್ರಸ್ತಾವನೆಯ ವಿವರ ಯಾವುದೇ ಆಕ್ಷೇಪಣೆಗಳಿದ್ದರೆ, ಈ ಪ್ರಕ ಯೋಜಕ ಸದಸ್ಯರು, ಬೆಂಗಳೂರು ಅಭಿ ನಂತರ ಬರುವ ಯಾವುದೇ ಆಕ್ಷೇಪಣೆಗ

	1177	-
ಅರ್ಜಿದಾರರ ಹೆಸರು	ತಾಲ್ಲೂಕು	ಹೆ
ca programme	8.5 TB .	
ಶ್ರೀ ಆಂತೋಣಿ ಕಿರಣ್	ಆನೇಕಲ್	2
bane white	Dr. W. Reg.	E

ಷರಾ:- ಅರ್ಜಿದಾರರು ಪಶ್ರಿತ ಬದಲಾವಣೆಗೊಂಡ ನಂತರ ಯೋಜ ಸೃಷ್ಟಿಸಿದಂತಾಗುತ್ತದೆ ಹಾಗೂ ಸುತ್ತವ ಬೆಲೆಯಲ್ಲಿ ನಿವೇಶನಗಳು ಲಭ್ಯವಾಗುತ ಅನುಕೂಲವಾಗುತ್ತದೆ ಎಂಬ ಸಾಂ 'ವ್ಯವಸಾಯ ವಲಯ' ದಿಂದ 'ವಸತಿ ವ

ದಿನಾಂಕ: ಫೆಬ್ರವರಿ 06, 2024

: ಬೆಂಗಳೂರು











